

ಇಂಟರ್‌ನೆಟ್‌ನಲ್ಲಿ ಕನ್ನಡ ಪುಸ್ತಕಗಳೆಷ್ಟು?*

ಎಂ. ಎಸ್. ಶ್ರೀಧರ್


ಸಾರಾಂಶ: ಕನ್ನಡದ ಹೊಸ ಪುಸ್ತಕಗಳ ವಿವರಗಳನ್ನು ಆಸಕ್ತರು ಇಂಟರ್‌ನೆಟ್‌ನಲ್ಲಿ ಹುಡುಕಿದರೆ ನಿರಾಶಾದಾಯಕ ಪರಿತಾಪ ದೊರಕುತ್ತದೆ. ಇದಕ್ಕೆ ಕಾರಣಗಳು ಹಲವಾರು. ಪ್ರಕಾಶಕರು ಮತ್ತು ಲೇಖಕರು ತಮ್ಮ ಪ್ರಕಟಣೆಗಳ ಪಟ್ಟಿಯನ್ನು ಇಂಟರ್‌ನೆಟ್‌ನಲ್ಲಿ ಪ್ರಕಟಿಸದಿರುವುದು. ಕೆಲವರು ವೆಬ್‌ಸೈಟ್‌ನಲ್ಲಿ ಪಟ್ಟಿ ಪ್ರಕಟಿಸಿದರೂ ಪ್ರಥಮ ದರ್ಜೆ ಹುಡುಕುವ ಯಂತ್ರಗಳು ತಾಣಗಳನ್ನು ಸಂದರ್ಶಿಸಿ ಸೂಚಿ ತಯಾರಿಸಿಟ್ಟುಕೊಳ್ಳಲು ಅನುಕೂಲವಾಗುವಂತಹ ಸೂಚಿಪದಗಳನ್ನು ಅಳವಡಿಸಿಲ್ಲ. ಯಾವುದೇ ಜವಾಬ್ದಾರಿಯುತ ಸಂಸ್ಥೆಗಳಾಗಲೀ, ಪ್ರಕಾಶನ ಸಂಸ್ಥೆಗಳಾಗಲೀ ತಮ್ಮೆಲ್ಲಾ ಹೊಸ ಹಾಗೂ ಹಳೆಯ ಪ್ರಕಟಣೆಗಳನ್ನು ಅಂತರ್ಜಾಲದಲ್ಲಿ ಅಳವಡಿಸದಿರುವುದೂ ಒಂದು ಪ್ರಮುಖ ಕಾರಣ. ಗ್ರಂಥಸಂಪದದಂತಹ ತಾಣಗಳು ಮಾಹಿತಿ ನೀಡಲು ಸುತ್ತರ್ಹ ಪ್ರಯತ್ನ ಮಾಡುತ್ತಿದ್ದರೂ ಅನೇಕ ದೋಷಗಳಿಂದ ಕೂಡಿವೆ. ಈ ನಿಟ್ಟಿನಲ್ಲಿ ವಿದೇಶಿ ತಾಣಗಳಾದ ಬ್ರಿಟಿಷ್ ಲೈಬ್ರರಿ ಹಾಗೂ ಲೈಬ್ರರಿ ಆಫ್ ಕಾಂಗ್ರೆಸ್‌ನ ತಾಣಗಳು ಅನುಕರಣೀಯ. ಅಲ್ಲಿ ಕನ್ನಡ ಪುಸ್ತಕಗಳ ವಿವರಗಳನ್ನು ಅಚ್ಚುಕಟ್ಟಾಗಿ ತಪ್ಪಿಲ್ಲದೆ ನಮೂದಿಸಲಾಗಿದ್ದು ನಮ್ಮ ಎಷ್ಟೋ ದೇಶೀಯ ತಾಣಗಳಿಗಿಂತ ಹೆಚ್ಚು ಪುಸ್ತಕಗಳ ಮಾಹಿತಿ ನೀಡುತ್ತದೆ.

ಸೂಚಿಪದಗಳು: ಇಂಟರ್‌ನೆಟ್; ಕನ್ನಡ ಪುಸ್ತಕಗಳು; ಶೋಧಯಂತ್ರಗಳು; ಸೂಚಿಪದಗಳು

ಹಿಂದಿನ ಭಾಗದಲ್ಲಿ (ಕ.ಪ್ರ. ಜನವರಿ 7, 2005) ಕನ್ನಡ ಪುಸ್ತಕಗಳ ಅದರಲ್ಲೂ ಹೊಸ ಪುಸ್ತಕಗಳ ವಿವರಗಳನ್ನು ಪುಸ್ತಕೋದ್ಯಮವು ಅಂತರ್ಜಾಲದಲ್ಲಿ ಎಷ್ಟರ ಮಟ್ಟಿಗೆ ಒದಗಿಸಿದೆ ಎಂದು ಅವಲೋಕಿಸಲಾಯಿತು. ಈ ಭಾಗದಲ್ಲಿ ಗ್ರಂಥಾಲಯಗಳು ಮತ್ತು ಇತರ ಸಂಸ್ಥೆಗಳು ತಮ್ಮ online ಗ್ರಂಥಸೂಚಿ ಮತ್ತು ದತ್ತಾಂಶಗಳಲ್ಲಿ ಕನ್ನಡ ಪುಸ್ತಕಗಳ ವಿವರಗಳನ್ನು ಅಳವಡಿಸಿ ಹೇಗೆ ಅಂತರ್ಜಾಲದ ಮೂಲಕ ಆಸಕ್ತರಿಗೆ ಪ್ರಸ್ತುತಪಡಿಸುತ್ತಿವೆ ಎಂಬುದನ್ನು ನೋಡೋಣ. ಮೇಲಿನ ಲೇಖನಕ್ಕೆ ಪ್ರತಿಕ್ರಿಯಿಸಿದ ಮಿತ್ರರನೇಕರು ಹಲವಾರು ತಾಣಗಳನ್ನು ಸಂದರ್ಶಿಸಲು ಆಹ್ವಾನಿಸಿದ್ದಾರೆ. ಇಂತಹ ಲೇಖನ ಸಿದ್ಧಪಡಿಸುವಾಗ ಪ್ರಾತಿನಿಧಿಕವಾಗಿ ಕೆಲವನ್ನು ಮಾತ್ರ ವೀಕ್ಷಿಸಿ ಅವುಗಳ ಬಗ್ಗೆ ಹೇಳಬಹುದೇ ಹೊರತು ಎಲ್ಲ ತಾಣಗಳನ್ನು ಪರಿಶೀಲಿಸುವುದು ಅಸಾಧ್ಯ. ಅಂತಹ ತಾಣಗಳು ಗೂಗಲ್ ನಲ್ಲಿ ಸೇರಿದ್ದರೆ A9 ನಲ್ಲಿ ಅದರ ರ್ಯಾಂಕ್ ಮತ್ತು ಇತರ ಗುಣಗಳನ್ನು ತಿಳಿಯಬಹುದು. ಇಲ್ಲಿ ಒಂದೆರಡು ವಿಷಯಗಳನ್ನು ಸೃಷ್ಟಿಕರಿಸಬೇಕು. ಯಾರು ಬೇಕಾದರೂ ಅಂತರ್ಜಾಲದಲ್ಲಿ ತಾಣ ಆರಂಭಿಸಬಹುದು. ಅವರಿಗೆ ಇಷ್ಟ ಬಂದ (ಕಾಯಿದೆಯ ಮಿತಿಯೊಳಗೆ ಹಕ್ಕು ಚ್ಯುತಿಯಾಗದ, ಅಶ್ಲೀಲವಲ್ಲದ) ಮಾಹಿತಿಯನ್ನು ಅದರೊಳಗೆ ತುಂಬುವ ಪೂರ್ಣ ಸ್ವಾತಂತ್ರ್ಯ ಅವರಿಗಿದೆ. ಆದ್ದರಿಂದಲೇ ಅಂತರ್ಜಾಲದಲ್ಲಿ ಒಂದು ರೀತಿಯ ಅರಾಜಕತೆ ಇದ್ದು ದೊರೆಯುವ ಸೆನ್ಸಾರ್‌ರಹಿತ ಮಾಹಿತಿಯ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಸುರಕ್ಷತೆ ಪ್ರಶ್ನಾರ್ಹವಾಗಿರುತ್ತದೆ. ಇಂಟರ್‌ನೆಟ್ ನಲ್ಲಿ ಲಕ್ಷಗಟ್ಟಲೆ ವೈಯಕ್ತಿಕ ತಾಣಗಳೂ ಇವೆ. ಕನ್ನಡ ಪುಸ್ತಕಗಳ ಮಾಹಿತಿ ಅರಸುವ ಶ್ರೀಸಾಮಾನ್ಯ ಸಾವಿರಾರು ಪ್ರಕಾಶಕರ, ಲೇಖಕರ ಮತ್ತು ಪುಸ್ತಕ ವ್ಯಾಪಾರಿಗಳ ತಾಣಗಳ ವಿಳಾಸಗಳನ್ನು (URL) ಕಲೆಹಾಕುವುದಾಗಲಿ, ಅವುಗಳೆಲ್ಲವನ್ನೂ ಸಂದರ್ಶಿಸುವುದಾಗಲಿ ಸಾಧ್ಯವಿಲ್ಲ. ಸಾಮಾನ್ಯವಾಗಿ ನಿರ್ದಿಷ್ಟ ಗ್ರಂಥದ ಮಾಹಿತಿಗಾಗಿ ನಿರ್ದಿಷ್ಟ ಲೇಖಕ ಅಥವಾ ಪ್ರಕಾಶಕರ ತಾಣಕ್ಕೆ ಬೇಟಿ ನೀಡಬಹುದಾದರೂ ಮಿಕ್ಕಂತೆ ನಿಯಮಿತ ಸಂಖ್ಯೆಯ ಪ್ರತಿಷ್ಠಿತ ಲೇಖಕರ, ಪ್ರಕಾಶಕರ, ವಿಶಿಷ್ಟ ವಿಷಯಗಳಿಗೆ ಸಂಬಂಧಿಸಿದ ತಾಣವಿಳಾಸ ಸಂಗ್ರಹಗಳಿರುವ ತಾಣಗಳಿಗೆ ಬೇಟಿ ನೀಡುವುದು ಮತ್ತು ಒಂದೆರಡು ಹುಡುಕುವ ಯಂತ್ರ / ಮೆಟಾಯಂತ್ರಗಳ ಮೂಲಕ ಸಂಬಂಧಪಟ್ಟ ತಾಣಗಳನ್ನು ಅರಸುವುದು ಮಾತ್ರ ಸಾಧ್ಯ. ನಿರ್ಮಿಸಿದ ತಾಣಗಳು ಅಚ್ಚುಕಟ್ಟಾಗಿ, ಅಕರ್ಷಕವಾಗಿ ಹೆಚ್ಚು ಮಾಹಿತಿಯನ್ನೊಳಗೊಂಡಿದ್ದರೆ ಮಾತ್ರ ಸಾಲದು, ಹೆಚ್ಚು ಗ್ರಾಹಕರನ್ನು ತಲುಪುವಂತಾಗಬೇಕು. ಅದಕ್ಕೆ ಪ್ರಥಮ ಸ್ಥಾನದಲ್ಲಿರುವ ಹುಡುಕುವ ಯಂತ್ರಗಳು ತಾಣಗಳನ್ನು ಸಂದರ್ಶಿಸಿ ಕ್ರಮಬದ್ಧ ಸೂಚಿ ತಯಾರಿಸಿಟ್ಟುಕೊಳ್ಳುವಂತಾಗಬೇಕು. ವಿಳಾಸದಲ್ಲಿ ತಾಣದ ವಿಶಿಷ್ಟತೆಯನ್ನು ಬಿಂಬಿಸುವ ವಿವರಗಳಿದ್ದು ಬೇರೆ ತಾಣಗಳಿಂದ ಮತ್ತು ಬೇರೆ ತಾಣಗಳಿಗೆ ಹೇರಳವಾದ hyperlink (ಕೆಲವು ಯಂತ್ರಗಳು ತಾಣದ ಆದ್ಯತೆಯನ್ನು hyperlink (ಅತಿಪರ ಕೊಂಡಿ) ಗಳಿಂದಲೇ ನಿರ್ದರಿಸುತ್ತವೆ) ಕಲ್ಪಿಸಿ keywords (ಸೂಚಿಪದ) ಮತ್ತು metadata (ಅಧಿದತ್ತ) ತುಂಬಿರಬೇಕು. (ಉದಾಹರಣೆಗೆ Dublin Core Metadata ನಿಯಮಾವಳಿಯಲ್ಲಿ 15 ಪಂಗಡಗಳಲ್ಲಿ data elements (ದತ್ತ ಭಾಗ) ಗಳಿದ್ದು ಲೇಖಕನಿಗೆ <dc:creator> Bhyrappa, S. L. (Santesivara Linganniah), 1934- </dc:creator> ಎಂದು ತೋರಿಸಲಾಗುವುದು). ಹೆಚ್ಚು ಹುಡುಕುವ ಯಂತ್ರಗಳಿಗೆ ಹೆಚ್ಚು ಬಾರಿ ದೊರೆಯುವಂತೆ ಮಾಡಿ ವೈವಿಧ್ಯಮಯ keywords ಅಳವಡಿಸಿ ಹೆಚ್ಚು ಸಂಪರ್ಕ ಕಲ್ಪಿಸಿ ತಾಣದ ರ್ಯಾಂಕ್ ಉತ್ತಮಪಡಿಸುವುದು ಗ್ರಾಹಕರನ್ನು ತಲುಪುವ ದೃಷ್ಟಿಯಿಂದ ಸೂಕ್ತ. ಇವಿಷ್ಟು ಸಮರ್ಪಕವಾಗಿ ಆಗದಿದ್ದರೆ ಹುಡುಕುವ ಯಂತ್ರ ಪಟ್ಟಿ ಮಾಡುವ ಫಲಿತಾಂಶದಲ್ಲಿ ಆ ತಾಣ ಇರುವುದಿಲ್ಲ ಅಥವಾ ಇದ್ದರೂ ಫಲಿತಾಂಶದ ಸಾವಿರಾರು ತಾಣಗಳಲ್ಲಿ ಎಲ್ಲೋ ಕೊನೆಯಲ್ಲೊಂದು ಸ್ಥಾನ ಗಿಟ್ಟಿಸಿದ್ದರೆ ಗ್ರಾಹಕರು ಅಂತಹ ತಾಣಗಳೆಲ್ಲವನ್ನೂ ನೋಡುವ ತಾಳ್ಮೆ ಹೊಂದಿರುವುದಿಲ್ಲ. A9 ಅಥವಾ

ಗೂಗಲ್ ನಲ್ಲಿ 'S L Byrappa' ಎಂದು ಹುಡುಕಿದಾಗ ಅಮೇರಿಕನ್ನರಿಗಾಗಿ ಡಾಲರ್ ಬೆಲೆಗಳೊಂದಿಗೆ ಪುಸ್ತಕದ ಪಟ್ಟಿ ಹೊಂದಿರುವ (ಭೈರಪ್ಪನವರ ಬಹುತೇಕ ಪುಸ್ತಕಗಳನ್ನು ಪ್ರಕಟಿಸಿರುವ) ಸಾಹಿತ್ಯ ಭಂಡಾರದ ತಾಣ (sahityabna.com) ದೊರೆಯದಕ್ಕೆ ಲೇಖಕರ ಈ ಮೇಲಿನ ರೀತಿಯ ಹೆಸರಿನ ಮೇಟಾಡಾಟ ಆಗಲೇ ಅಥವಾ keywords ಆಗಲೇ ಇಲ್ಲದ್ದೇ ಕಾರಣ. ಆದರೆ 'S L Bhyrappa' (ಕಾಗುಣಿತ ಗಮನಿಸಿ) ಎಂದು ಹುಡುಕಿದಾಗ 104 ತಾಣಗಳು, 21 ಪುಸ್ತಕಗಳು ಮತ್ತು 10 ಚಿತ್ರಗಳು ದೊರೆತವು. ಇದು ಯಂತ್ರದ ಚಾತುರ್ಯದ (intelligence) ಕೊರತೆಯಿಂದ ಮತ್ತು ಹೆಸರಿನ ವಿವಿಧ spellings (ಕಾಗುಣಿತ) ತಾಣದಲ್ಲಿ ದೊರೆಯದ್ದರಿಂದ ಆಗಿದೆ. ಸಾಮಾನ್ಯವಾಗಿ ಗ್ರಂಥಸೂಚಿಗಳು ಇಂತಹ ಸಮಸ್ಯೆಗಳಿಗೆ cross reference(ಪರ್ಯಾಯ ಸೂಚನೆ) ಮೂಲಕ ಸೂಕ್ತ ಪರಿಹಾರ ಹೊಂದಿರುತ್ತವೆ. ಕನ್ನಡ ಪುಸ್ತಕಗಳ ವಿವರಗಳಿಗಾಗಿ ತಾಣಗಳನ್ನು ಅರಸುವಾಗ ದೊರಕಿದ ಇತರ ಕುತೂಹಲಕರ ತಾಣಗಳಲ್ಲಿ kamat.com, thatskannada.com, ourkarnataka.com (OKC ಎಂದೂ ಹೇಳುತ್ತಾರೆ), kannudi.com, dharwad.com, MOUTHSHUT.com ನ ಪುಸ್ತಕ ವಿಭಾಗ, indiainfo.com ನ ಕನ್ನಡ ವಿಭಾಗ, ಪ್ರಖ್ಯಾತ Barnes&Noble.com, vicharamantapa.net ಸೇರಿವೆ. ವೆಬ್ ತಾಣಗಳು, ಮೆಟಾಡಾಟ, desktop ಹುಡುಕುವ ಯಂತ್ರಗಳು, ತಾಣಗಳ ರ್ಯಾಂಕ್ ನಿರ್ಧಾರಕ್ಕೆ ಯಂತ್ರಗಳು ಬಳಸುವ ಮಾನದಂಡ ಇತ್ಯಾದಿಗಳ ಬಗ್ಗೆ ಇಂಗ್ಲೀಷಿನಲ್ಲಿ ಸಾಕಷ್ಟು ಲೇಖನಗಳಿವೆ. ತಜ್ಞರು ಅವುಗಳನ್ನು ಉಪಯುಕ್ತವಾಗುವಂತೆ ಕನ್ನಡೀಕರಿಸುವರೆಂದು ಆಶಿಸೋಣ.

ಇಂಟರ್‌ನೆಟ್ ಒಂದು ತೀವ್ರ ಸ್ಪರ್ಧಾತ್ಮಕ ಜಗತ್ತು. ಈಗಾಗಲೇ ತಿಳಿದಂತೆ A9 ನಲ್ಲಿ 'Kannada books' ಎಂದು ಹುಡುಕಿದಾಗ 56,100 ತಾಣಗಳು, 891 ಪುಸ್ತಕಗಳು ಮತ್ತು 630 ಚಿತ್ರಗಳು ದೊರಕಿದಂತೆ 'Hindi books' ಮತ್ತು 'Tamil books' ಎಂದು ಹುಡುಕಿದರೆ ಕ್ರಮವಾಗಿ 2,72,000 ಮತ್ತು 2,06,000 ತಾಣಗಳು, 7460 ಮತ್ತು 6717 ಪುಸ್ತಕಗಳು, ಹಾಗೂ 1010 ಮತ್ತು 902 ಚಿತ್ರಗಳು ದೊರಕಿದವು. ಇದನ್ನೇ ಮತ್ತೊಂದು ಹುಡುಕುವ




ಯಂತ್ರ ಯಾಹೂ ಮೂಲಕ alltheweb.com ನಲ್ಲಿ ಹುಡುಕಿದಾಗಲೂ 'ತಮಿಳು ಪುಸ್ತಕ' ಮತ್ತು 'ಹಿಂದಿ ಪುಸ್ತಕ' ವನ್ನೊಳಗೊಂಡ ತಾಣಗಳು 'ಕನ್ನಡ ಪುಸ್ತಕ' ವನ್ನೊಳಗೊಂಡ ತಾಣಗಳಿಗಿಂತ ಕ್ರಮವಾಗಿ 5 ಮತ್ತು 6 ಪಟ್ಟು ಇವೆ. ಇಂಗ್ಲೀಷೇತರ (ಬಹುತೇಕ ಅವು ಆಯಾ ಭಾಷೆಯ ತಾಣಗಳು) ತಾಣಗಳನ್ನೇ ಪರಿಶೀಲಿಸಿದಾಗ ಈ ಅಂಶ ಇನ್ನಷ್ಟು ನಿಚ್ಚಳವಾಗುತ್ತದೆ. ಈ ಯಂತ್ರದ ಫಲಿತಾಂಶದಂತೆ ಕನ್ನಡ, ತಮಿಳು ಮತ್ತು ಹಿಂದಿ ಭಾಷೆಯಲ್ಲಿರುವ ತಾಣಗಳು ಕ್ರಮವಾಗಿ 99000, 430000, ಮತ್ತು 760000 ಇವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ದಿನಗಳಲ್ಲಿ hyperlink ಮತ್ತಿತರ ವೆಬ್ ಗುಣಗಳನ್ನು ಆಧಾರವಾಗಿಸಿ ಮೌಲ್ಯಮಾಪನ ಮಾಡುವ weblometrics ನಂತಹ ತಂತ್ರವನ್ನು ಭಾಷೆ, ಮಾಹಿತಿ ಮತ್ತಿತರ ವಿಷಯಗಳಿಗೆ ಮತ್ತು ಸಂಪನ್ಮೂಲ ವಿತರಣೆಗೆ ಜಾಗತಿಕ ಅಳತೆಗೋಲಾಗಿ ಉಪಯೋಗಿಸಿದರೆ ಆಶ್ಚರ್ಯವಿಲ್ಲ. ಇಲ್ಲಿ ಒಂದು ವಿಷಯ ಅಪ್ರಸ್ತುತವಾಗಲಾರದು. ವಿಶ್ವಗ್ರಂಥಸೂಚಿಯಲ್ಲಿ 500 ಭಾಷೆಗಳ 6 ಕೋಟಿ ಪುಸ್ತಕಗಳ ವಿವರಗಳಿದ್ದು, 70,000 ಕ್ಕೂ ಹೆಚ್ಚು ಪುಸ್ತಕಗಳ ವಿವರ ಸೇರಿಸಿದ ಹಿಂದಿ ಮತ್ತು 65,000 ಸಾವಿರ ಪುಸ್ತಕಗಳ ವಿವರ ಸೇರಿಸಿದ ತಮಿಳು ಕ್ರಮವಾಗಿ ಪ್ರಪಂಚದ 26 ನೇ ಮತ್ತು 29 ನೇ ಸ್ಥಾನಗಳಲ್ಲಿವೆ. ಮತ್ತೊಂದು ಅಂಶವೆಂದರೆ, ಈ ಹಿಂದೆ ತಿಳಿಸಿದಂತೆ ಕೆಲವೇ ಕೆಲವು ತಾಣಗಳಲ್ಲಿ ಬೆರಳೆಣಿಕೆಯಷ್ಟು ಪೂರ್ಣಪಠ್ಯ ಹೊಂದಿರುವ (ಕಾಪಿರೈಟ್ ಮುಕ್ತ) ಇ-ಪುಸ್ತಕಗಳಿರಬಹುದಾದರೂ ಅಂತಹ ತಾಣಗಳನ್ನು ಪುಸ್ತಕಗಳ ಮಾಹಿತಿಗಾಗಿ ಅರಸುವುದು ಅಷ್ಟೇನೂ ಸಮಂಜಸವಲ್ಲ. ಕ್ರಮಬದ್ಧ ಮೆಟಾಡಾಟ ದೊಂದಿಗೆ ನೂರಾರು ಕಾಪಿರೈಟ್ ಪಡೆದ ಇ-ಪುಸ್ತಕಗಳಿದ್ದು ಅದು ಒಂದು ಡಿಜಿಟಲ್ ಗ್ರಂಥಾಲಯವಾಗಿದ್ದರೆ ಪುಸ್ತಕಗಳ ಮಾಹಿತಿಗಾಗಿ ಅಲ್ಲಿ ಹುಡುಕಬಹುದು. ಯಾವುದೇ ಪುಸ್ತಕದ ಮಾಹಿತಿಯೊಂದಿಗೆ ಅದು ಇ-ರೂಪದಲ್ಲಿಯೂ ಲಭ್ಯವಿದೆಯೆ ಎಂದು ಗ್ರಂಥಸೂಚಿ ಮತ್ತು ದತ್ತಾಂಶಗಳಲ್ಲಿ ನಮೂದಿಸಿ ಅದಕ್ಕೆ ಸಂಪರ್ಕ ಕಲ್ಪಿಸುವುದು ಒಳ್ಳಿತು.




ಗ್ರಂಥಾಲಯಗಳಿಂದ ಪುಸ್ತಕಗಳ ಮಾಹಿತಿ

ನಮ್ಮ ಕಂಪ್ಯೂಟರ್ ಮುಂದೆ ಕುಳಿತು ಪ್ರಪಂಚದ ಅತೀ ದೊಡ್ಡ ಗ್ರಂಥಾಲಯವಾದ ಲೈಬ್ರರಿ ಆಫ್ ಕಾಂಗ್ರೆಸ್ ನ online ಗ್ರಂಥಸೂಚಿಯನ್ನು ಇಂಟರ್‌ನೆಟ್ ಮೂಲಕ (<http://catalog.loc.gov/>) ತಲುಪಿ, browse ಆಯ್ಕೆ ಮಾಡಿ, 'Kuvempu' ಎಂದು ಟೈಪ್ ಮಾಡಿದರೆ ಕ್ಷಣಾರ್ಧದಲ್ಲಿ 95 ಕುವೆಂಪು ವಿರಚಿತ ಪುಸ್ತಕಗಳಿವೆಯೆಂದು ತೋರಿಸುತ್ತದೆ. ಭಾಷೆಯನ್ನು 'ಕನ್ನಡ' ಕ್ಕೆ ಮಿತಿಗೊಳಿಸಿದ ಕೂಡಲೇ ಪುಸ್ತಕಗಳ ಸಂಖ್ಯೆ 89 ಆಗುತ್ತದೆ. ನಂತರ ಗ್ರಂಥಶೀರ್ಷಿಕೆಯ ಅಕಾರಾದಿಯಾಗಿ 1924ರ 'ಅಮಲನ ಕಥೆ' ಯಿಂದ ಇತ್ತೀಚಿನ ಪ್ರಕಟಣೆಯವರೆಗೆ ನಿಖರವಾದ ಸಂಪೂರ್ಣ ಮಾಹಿತಿ ದೊರಕುತ್ತದೆ. ಪುಸ್ತಕ microfilm ರೂಪದಲ್ಲಿದ್ದರೆ ಅದನ್ನೂ ತಿಳಿಸುತ್ತದೆ. ಈ ಪಟ್ಟಿಯನ್ನು ನಮ್ಮ ಕಡತಕ್ಕೆ ವರ್ಗಾಯಿಸಿ ವೈಯಕ್ತಿಕ ದತ್ತಾಂಶವನ್ನು ಬೆಳೆಸಬಹುದು ಅಥವಾ / ಮತ್ತು ಪಟ್ಟಿಯನ್ನು ಮುದ್ರಿಸಿ ಪಡೆಯಬಹುದು. ಇಷ್ಟೆಲ್ಲಾ ಎರಡು ನಿಮಿಷಗಳಲ್ಲಿ ಮುಗಿಯುತ್ತದೆ. ಎಲ್ಲೋ ದೂರದಲ್ಲಿ ಬೇರೆ ದೇಶದಲ್ಲಿರುವ ನೂರಾರು ಭಾಷೆಯ 2 ಕೋಟಿ 30 ಲಕ್ಷ ಗ್ರಂಥಗಳಿರುವ ಗ್ರಂಥಾಲಯದ ಸೂಚಿಯನ್ನು ನಾವಿರುವಲ್ಲೇ ಬಳಸಲು ಸಾಧ್ಯವಾದದ್ದು ಇಂಟರ್‌ನೆಟ್‌ನಿಂದ. ಹಾಗೆಯೇ ದೂರದ ಬ್ರಿಟೀಷ್ ಗ್ರಂಥಾಲಯಕ್ಕೆ (<http://catalogue.bl.uk/>) ಪ್ರವೇಶಿಸಿ ಅದರ 1 ಕೋಟಿ 30 ಲಕ್ಷ ಪುಸ್ತಕಗಳ integrated ಗ್ರಂಥಸೂಚಿಯ ಲೇಖಕರ ಸೂಚಿ ವಿಭಾಗದಲ್ಲಿ ಹುಡುಕಿ ಬೇಂದ್ರೆಯವರ 32 ಪುಸ್ತಕಗಳ ವಿವರ ಪಡೆಯಬಹುದು. ಹಲವಾರು ಹೊರದೇಶದ ಗ್ರಂಥಾಲಯಗಳನ್ನು ಉಪಯೋಗಿಸಿ ನಮಗೆ ಬೇಕಾದ ವಿಷಯಗಳ ಅಥವಾ ಲೇಖಕರ ಪುಸ್ತಕಗಳ ವಿವರಗಳನ್ನು ಸುಲಭದಲ್ಲಿ ಪಡೆಯಲು ಸಾಧ್ಯವಿದೆ. ಈ ಗ್ರಂಥಾಲಯಗಳು ಹತ್ತಾರು ಸಾವಿರ ಕನ್ನಡ ಪುಸ್ತಕಗಳನ್ನು ಹೊಂದಿವೆ. ಲೈಬ್ರರಿ ಆಫ್ ಕಾಂಗ್ರೆಸ್ ಪ್ರಕಟಿತ ಕನ್ನಡ ಪುಸ್ತಕಗಳನ್ನು ಕೊಳ್ಳುವ ಹಾಗೂ ಇತರ ಪುಸ್ತಕಗಳೊಂದಿಗೆ ವಿನಿಮಯ ಮಾಡಿಕೊಳ್ಳುವ ವ್ಯಾಪಕ ವ್ಯವಸ್ಥೆ ಮಾಡಿದೆ. ಇದರ ಪ್ರಾದೇಶಿಕ ಕಛೇರಿ ದೆಹಲಿಯಲ್ಲಿದ್ದು ಇತ್ತೀಚೆಗೆ ಖ್ಯಾತ ಲೇಖಕರ ೩೦ ರಿಂದ ೬೦ ನಿಮಿಷಗಳ ಧ್ವನಿಯನ್ನು ಅವರ ಚಿತ್ರ ಮತ್ತು ವ್ಯಕ್ತಿಪರಿಚಯದೊಂದಿಗೆ (biodata) ಕೊಡುವ ಪ್ರಯತ್ನ ನಡೆಸಿದೆ. ಅಲ್ಲದೆ ಕೆಲವು NRI ಮಿತ್ರರು ಈ ಗ್ರಂಥಾಲಯಕ್ಕೆ ಹೆಚ್ಚು ಕನ್ನಡ ಪುಸ್ತಕಗಳನ್ನು ತಮ್ಮ ಹಣದಿಂದ ಕೊಂಡು ಸೇರಿಸಲೂ ಕರೆ ಕೊಟ್ಟಿದ್ದಾರೆ. ಈ ರೀತಿ ಇಂಟರ್‌ನೆಟ್ ಬಳಸಿ ಗ್ರಂಥಸೂಚಿಗಳ ಮೂಲಕ ಮಾಹಿತಿ ಪಡೆಯಲು ಇಂಗ್ಲೀಷ್ ಅವಶ್ಯಕ, ಆದರೆ ಕನ್ನಡ ಕೀಲಿಮಣಿ ಬೇಕಿಲ್ಲ ಮತ್ತು ತಪ್ಪು ಕಾಗುಣಿತ ಬಳಸಿದರೆ ಕೂಡಲೇ ನಮಗೆ ಸರಿಯಾದ ಮಾರ್ಗದರ್ಶನ ನೀಡುವ ವ್ಯವಸ್ಥೆ ಇದೆ.



ಕನ್ನಡದಲ್ಲಿ ಇದುವರೆವಿಗೆ ಸುಮಾರು ಒಂದು ಲಕ್ಷ ಪುಸ್ತಕಗಳು ಪ್ರಕಟಗೊಂಡಿವೆ. ನಮ್ಮ ಯಾವುದೇ ಗ್ರಂಥಾಲಯದಲ್ಲಿ ಈ ಎಲ್ಲಾ ಪುಸ್ತಕಗಳು ಲಭ್ಯವಿಲ್ಲ. ಆದ ಕಾರಣ ಯಾವುದೇ ಗ್ರಂಥಾಲಯ ಎಲ್ಲ ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ಒದಗಿಸಲಾರದು. ನಮ್ಮ ದೇಶದ ಅತೀ ದೊಡ್ಡ ಗ್ರಂಥಾಲಯವೆನಿಸಿದ ರಾಷ್ಟ್ರೀಯ ಗ್ರಂಥಾಲಯ ಪ್ರಪಂಚದ ಪ್ರಥಮ ಮತ್ತು ದೊಡ್ಡ ಗ್ರಂಥಾಲಯಗಳಲ್ಲಿ ಒಂದಾದ ಚೀನೀ ರಾಷ್ಟ್ರೀಯ ಗ್ರಂಥಾಲಯದ ಐದನೇ ಒಂದಕ್ಕಿಂತ ಮತ್ತು ಅಮೇರಿಕದ ನ್ಯೂಯಾರ್ಕ್ ಸಾರ್ವಜನಿಕ ಗ್ರಂಥಾಲಯದ ಮೂರನೇ ಒಂದಕ್ಕಿಂತ ಕಡಿಮೆ ಗ್ರಂಥಸಂಗ್ರಹಣೆ ಹೊಂದಿದೆ. ಇಂತಹ ರಾಷ್ಟ್ರೀಯ ಗ್ರಂಥಾಲಯದಲ್ಲಿ 32,000 (ರಾಷ್ಟ್ರೀಯ ಗ್ರಂಥಾಲಯ ಮತ್ತು ರಾಜ್ಯ ಕೇಂದ್ರ ಸಾರ್ವಜನಿಕ ಗ್ರಂಥಾಲಯಗಳೆರಡೂ ಕಾಯಿದೆಯನ್ವಯ ಎಲ್ಲ ಪ್ರಕಟಿತ ಪುಸ್ತಕಗಳನ್ನು ಹೊಂದಿರಬೇಕು) ಮತ್ತು ದೆಹಲಿ ಸಾರ್ವಜನಿಕ ಗ್ರಂಥಾಲಯದಲ್ಲಿ 3500 ಕನ್ನಡ ಪುಸ್ತಕಗಳಿವೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಮತ್ತು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳೆಷ್ಟು ಎಂಬುದು ಅಂದಾಜಿಗೆ ಬಿಟ್ಟಿದ್ದು. ನಮ್ಮ ಯಾವ ಗ್ರಂಥಾಲಯಗಳೂ ತಮ್ಮಲ್ಲಿರುವ ಕನ್ನಡ ಪುಸ್ತಕಗಳೆಷ್ಟು ಎಂಬುದನ್ನು ತಾಣಗಳಲ್ಲಿ ತಿಳಿಸಿಲ್ಲ. ಇರುವ ಪುಸ್ತಕಗಳಿಗೆ ಸಮರ್ಪಕ ಗ್ರಂಥಸೂಚಿಗಳಿವೆಯೇ, ಅವುಗಳನ್ನು ಗಣಕೀಕರಿಸಲಾಗಿದೆಯೇ? ಆಗಿದ್ದರೆ ಆಯಾ ಸಂಸ್ಥೆಗಳ ತಾಣಗಳ ಮೂಲಕ ಇಂಟರ್‌ನೆಟ್‌ನಲ್ಲಿ ದೊರಕಿಸಿಕೊಟ್ಟಿದ್ದಾರೆಯೇ ಎಂದರೆ ಅದೂ ಆದಂತಿಲ್ಲ. ಆಶ್ಚರ್ಯದ ಸಂಗತಿಯೆಂದರೆ ಅನ್ಯ ದೇಶದ ಗ್ರಂಥಾಲಯಗಳಲ್ಲಿ ಕನ್ನಡ ಪುಸ್ತಕಗಳು ಗಣನೀಯವಾಗಿ ಇರುವುದೂ ಅಲ್ಲದೆ ಅವುಗಳನ್ನು



ಅಚ್ಚುಕಟ್ಟಾಗಿ online ಗ್ರಂಥಸೂಚಿಯಲ್ಲಿ ಪ್ರಪಂಚದಾದ್ಯಂತ ಬಿತ್ತರಿಸುತ್ತಿರುವಾಗ ನಮ್ಮದು ನಾಚಿಕೆಗೇಡಿನ ಸ್ಥಿತಿ. ನಮ್ಮ ಗ್ರಂಥಾಲಯಗಳ ಕಂಪ್ಯೂಟರೀಕರಣ ಬ್ಯಾಂಕ್ ಮತ್ತು ರೈಲ್ವೇ ಕಂಪ್ಯೂಟರೀಕರಣಕ್ಕಿಂತ ಸುಮಾರು 5-10 ವರ್ಷ ಮುಂಚೆ ಆರಂಭವಾಗಿ ಈಗಾಗಲೇ ಕೋಟ್ಯಾಂತರ ರೂಪಾಯಿ ಖರ್ಚಾಗಿದೆ. ಆದರೆ ಇದರ ಫಲಿತಾಂಶ ಯಾರಿಗೆ ಎಷ್ಟು ಲಭ್ಯ ತಿಳಿಯದು. ಇದರೊಂದಿಗೆ ಇತ್ತೀಚಿನ ಖಿಯಾಲಿ ಎಂದರೆ ಕೆಲವರು ಏಕ್‌ದಂ ಡಿಜಿಟಲ್ ಗ್ರಂಥಾಲಯ (ಅಂದರೆ ಪೂರ್ಣ ಪಠ್ಯದ ಇ-ಪುಸ್ತಕಗಳನ್ನೊಳಗೊಂಡ ಗ್ರಂಥಾಲಯ) ಬೆಳೆಸುವ ಹುಮ್ಮಸ್ಸಿನಲ್ಲಿದ್ದು ಇನ್ನಷ್ಟು ಹಣ ಪೋಲಾಗುತ್ತಿದೆ. ಮುದ್ರಿತ ರೂಪದಲಿ ಓದುಗರನ್ನು ಪಡೆಯದ ಕಾಪಿರೈಟ್ ಮುಕ್ತ ಪುಸ್ತಕಗಳು ವಿದ್ಯುನ್ಮಾನ ರೂಪದಲ್ಲಿ ಪಡೆಯುತ್ತವೆ ಎಂಬ ಭ್ರಮೆಯನ್ನು ಸೃಷ್ಟಿಸಿ ಕೈಗೆತ್ತಿಕೊಂಡ ಬಿಳಿ ಆನೆಯಂತಹ ಯೋಜನೆಗಳಿವು. ಬಹುತೇಕ ಎಲ್ಲ ದಿನಪತ್ರಿಕೆಗಳು ವಿದ್ಯುನ್ಮಾನ ರೂಪದಲ್ಲಿ ಇಂಟರ್‌ನೆಟ್ ನಲ್ಲಿ ದೊರೆತರೂ ನಾವು ಮುದ್ರಿತ ಪತ್ರಿಕೆಯನ್ನೇ ಓದಲು ಬಳಸುತ್ತೇವೆಂಬ ಎಲ್ಲರ ಸಾಮಾನ್ಯ ತಿಳುವಳಿಕೆಯ ಹಿನ್ನೆಲೆಯಲ್ಲಿ ನೋಡಿದಾಗ ಈ ಡಿಜಿಟಲ್ ಗ್ರಂಥಾಲಯಗಳ ಉಪಯುಕ್ತತೆ ಅರಿವಾಗುತ್ತದೆ. ಈ ಡಿಜಿಟಲ್ ಗ್ರಂಥಾಲಯಗಳು ಸ್ಥಾಯಿ (static) ರೂಪದ ಇ-ಪುಸ್ತಕಗಳನ್ನು ಕೊಡುತ್ತವೆ. ಮಾತು, ಚಿತ್ರ, 3D (ತ್ರಿಡಿ), ಚಲನಚಿತ್ರ, ಚೇಷ್ಟಾ ಚಿತ್ರ (animation), hyper ಮಾಧ್ಯಮ ಮತ್ತು ಚುರುಕು ಬುದ್ಧಿಯ ಕಾರ್ಯದರ್ಶಿ ಇತ್ಯಾದಿಗಳನ್ನು ಒಳಗೊಂಡು ಗ್ರಾಹಕನ ದೃಷ್ಟಿ ಮತ್ತು ಶ್ರವಣೇಂದ್ರಿಯಗಳ ಸಮರ್ಪಕ ಮತ್ತು ಸಂಪೂರ್ಣ ಉಪಯೋಗಕ್ಕೆ ಒತ್ತುಕೊಡುವ 'ಜೀವಂತ' ಇ-ಪುಸ್ತಕಗಳನ್ನು ಸೃಷ್ಟಿಸಿಲ್ಲ. ಈ ದೃಷ್ಟಿಯಲ್ಲಿ ಇತ್ತ ಪುಸ್ತಕೋದ್ಯಮಕ್ಕೂ ಸೇರದೆ ಅತ್ತ ಗ್ರಂಥಾಲಯವೂ ಅಲ್ಲದೆ ಇದ್ದರೂ 4500 ಕನ್ನಡ ಪುಸ್ತಕಗಳ ಮಾಹಿತಿಯನ್ನು ಒಂದು ದತ್ತಾಂಶದಲ್ಲಿ ಸೇರಿಸಿ ಇಂಟರ್‌ನೆಟ್ ಮೂಲಕ ಕನ್ನಡದಲ್ಲಿ ಕೊಡಲು ಯತ್ನಿಸುತ್ತಿರುವ ಗಣಕಪರಿಷತ್ತಿನ ಗ್ರಂಥಸಂಪದ ಡಾಟ್ ಕಾಂ ಪ್ರಯತ್ನ ಮೆಚ್ಚಬೇಕಾಗುತ್ತದೆ. ಆದರೆ ದತ್ತಾಂಶ ಮತ್ತು ಸೂಚಿಯನ್ನು ಸೃಷ್ಟಿಸುವಲ್ಲಿ ಹಾಗೂ ಸರಿಯಾದ ಪೂರ್ಣ ಮಾಹಿತಿ ತುಂಬುವಲ್ಲಿ ಸರಳ ಸಾಮಾನ್ಯ ಅಂಶಗಳನ್ನು ಬಳಸದೆ ಫಲಿತಾಂಶ ಅಷ್ಟು ಉಪಯುಕ್ತವಾಗಿಲ್ಲ. ಅಲ್ಲದೆ ಈ ಯೋಜನೆಗೆ ಬೆನ್ನೆಲುಬಾಗಬೇಕಾದ ಗ್ರಂಥಸಂಗ್ರಹಣೆಯಾಗಲೀ, ಗ್ರಂಥ ಸಂಗ್ರಹಣೆ ಕಾರ್ಯಿಯಾಗಲೀ, ಪುಸ್ತಕೋದ್ಯಮದ ಬೆಂಬಲವಾಗಲಿ ಇಲ್ಲದೆ ಮಾಹಿತಿ ಸಂಗ್ರಹಣೆಗೆ ಸಂಬಂಧಪಟ್ಟವರ ಸಹಕಾರವಿಲ್ಲದೆ ಮೈಸೂರು ವಿ. ವಿ. ಪ್ರಕಟಿಸಿರುವ ಹಳೆಯ ಗ್ರಂಥಸೂಚಿಯಿಂದ ಸಿಕ್ಕ ಕೆಲವು ಹಳೇ ಪುಸ್ತಕಗಳ ಮಾಹಿತಿಯನ್ನು ತೆಗೆದು ಸೇರಿಸುವ ಪ್ರಯತ್ನ ಇದಾಗಿದೆ. 'ನುಡಿ' ತಂತ್ರಾಂಶದ ಕೀಲಿಮಣೆ ಬಳಸಿ ತಪ್ಪು ಅಚ್ಚೊತ್ತಿರುವ ಮತ್ತು ಅಕಾರಾದಿ ವಿಂಗಡಿಸಿರುವಲ್ಲಿನ ತಪ್ಪಿನಿಂದಾಗಿ ಸೂಚಿಗಳು ಬಹಳ ಅಧ್ವಾನವಾಗಿವೆ. 'ಕುವೆಂಪು' ಅಲ್ಲದೆ 'ಕೆ ವಿ ಪುಟ್ಟಪ್ಪ' ಎಂಬುದನ್ನು ಮೂರು ರೀತಿಯಲ್ಲಿ ನಮೂದಿಸಿ ನಾಲ್ಕು ಪುಸ್ತಕಗಳು ನಾಲ್ಕು ಭಿನ್ನ ಲೇಖಕರ ಒಂದೊಂದು ಪುಸ್ತಕದಂತೆ ದಾಖಲಾಗಿವೆ. ಇಂತಹ ತಪ್ಪುಗಳಿಂದಾಗಿ ಕೇವಲ 4500 ಪುಸ್ತಕಗಳ ಮಾಹಿತಿ ಸೇರಿಸುವಷ್ಟರಲ್ಲೇ 1500 ಪ್ರಕಾಶಕರು ಮತ್ತು 3000 ವಿಭಿನ್ನ ಲೇಖಕರು ಈ ದತ್ತಾಂಶದಲ್ಲಿ ಉದ್ಭವಿಸಿದ್ದಾರೆ. ಸದಕ್ಕೆ ಇಂಟರ್‌ನೆಟ್ ಮೂಲಕ ಕನ್ನಡ ಪುಸ್ತಕಗಳನ್ನು ಹುಡುಕುವವರಿಗೆ ಅನುಕೂಲವಾಗುವಂತೆ ಎಲ್ಲ ಕನ್ನಡ ತಾಣಗಳ ವಿಳಾಸಗಳ ಪಟ್ಟಿಯನ್ನು ಕೊಟ್ಟು ತಾಣಗಳಿಗೆ hyperlink ಸಂಪರ್ಕ ಕಲ್ಪಿಸಿ ಕೊಡುವ ಒಂದು ತಾಣವನ್ನಾದರೂ ನಿರ್ಮಿಸುವುದು ಅವಶ್ಯಕ. ಖ್ಯಾತ ಲೇಖಕರ ಪ್ರತಿಷ್ಠಾನಗಳು ಅವರ ಪುಸ್ತಕಗಳ ಬಗೆಗಿನ ಮಾಹಿತಿಯನ್ನು ತಾಣಗಳಲ್ಲಿ ಪ್ರಕಟಿಸಿದರೆ ಅನುಕೂಲವಾಗುತ್ತದೆ. ಮುಂದಿನ ಭಾಗದಲ್ಲಿ 18,000 ಗ್ರಂಥಸೂಚಿಗಳನ್ನು ಕಲೆಹಾಕಿ ಸಂಪರ್ಕಕಲ್ಪಿಸಿರುವ ಅಂತರ್ಜಾಲ ತಾಣ ಮತ್ತು ಕಂಪ್ಯೂಟರ್ ಕನ್ನಡೀಕರಣದ ಗೊಂದಲಗಳ ಬಗ್ಗೆ ತಿಳಿಯೋಣ.

* ಕನ್ನಡ ಪ್ರಭ, ಜನವರಿ ೨೮, ೨೦೦೫, ಪು. ೬.

ಲೇಖಕರ ವಿವರ

ಡಾ. ಎಂ ಎಸ್ ಶ್ರೀಧರವರ ಗಣಿತ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್ ಎರಡೂ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿದ್ದಾರೆ. ಅವರು ಕಳೆದ ೩೭ ವರ್ಷಗಳಿಂದ ಗ್ರಂಥಾಲಯ ಕ್ಷೇತ್ರದಲ್ಲಿದ್ದು, ೧೯೭೮ ರಿಂದ ಇಸ್ಕೋ ಉಪಗ್ರಹ ಕೇಂದ್ರದ ಗ್ರಂಥಾಲಯ ಮತ್ತು ಪ್ರಲೇಖನ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಎನ್ ಎ ಎಲ್, ಐ ಐ ಎಂ (ಬೆಂಗಳೂರು) ಹಾಗೂ ಮೈಸೂರು ವಿಶ್ವ ವಿದ್ಯಾಲಯಗಳ ಗ್ರಂಥಾಲಯಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.



ಡಾ. ಶ್ರೀಧರ್ ಅವರು ೪ ಪುಸ್ತಕಗಳು ಮತ್ತು ೮೮ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ, ಹಾಗೂ ವಿವಿಧ ಪುಸ್ತಕಗಳಿಗಾಗಿ ೫ ಪಠ್ಯಗಳನ್ನೂ ಬರೆದಿದ್ದಾರೆ. ಇವರು ಮುಕ್ತ ವಿಶ್ವವಿದ್ಯಾನಿಲಯಗಳ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ೧೯ ಪಠ್ಯ ಸಾಮಗ್ರಿಯನ್ನು ರಚಿಸಿದ್ದಾರೆ. ಇದಲ್ಲದೆ ಸುಮಾರು ೪೫ ಲೇಖನ/ ಪ್ರವಚನಗಳನ್ನು ವಿವಿಧ ಸಮ್ಮೇಳನ / ವಿಚಾರ ಸಂಕರಣಗಳಲ್ಲಿ ಮಂಡಿಸಿದ್ದಾರೆ.

E-mail: sridharmirle@yahoo.com, mirlesridhar@gmail.com, sridhar@isac.gov.in ; **Phone:** 91-80-25084451; **Fax:** 91-80-25084476.

